



Ref: CEL/NSEBSE/IEPF/24042024

24th April 2024

To,

Listing Department, National Stock Exchange of India Limited, Exchange Plaza, Bandra Kurla Complex, Bandra (East), Mumbai – 400 051	Department of Corporate Services – Listing, BSE Limited, P. J. Towers, Dalal Street, Mumbai – 400 001
---	---

Re: Scrip Symbol: CENTUM/ Scrip Code: 517544

Dear Sir / Madam,

Sub: Intimation of publication of Newspaper Advertisement

We are enclosing herewith the newspaper advertisement published in “The Business Standard” (English Newspaper) and “Prajavani” (Kannada Newspaper) on 24th April, 2024 as required to be given under Rule 6(3)(a) of Investor Education and Protection Fund (IEPF) Authority (Accounting, Audit, Transfer and Refund) Rules, 2016, indicating the proposed transfer of equity shares to IEPF Authority of such Shareholders who have not claimed the dividend amount payable to them, since last seven consecutive years commencing from the date of declaration of Final Dividend 2016-17.

This is pursuant to Regulation 30 of the SEBI (Listing Obligations and Disclosure Requirements) Regulations, 2015.

Kindly take the same on your records.

Thanking you,

Yours faithfully,
For **Centum Electronics Limited**

Indu H S
Company Secretary & Compliance Officer

Enclosures: as above

Centum Electronics Limited

44, KHB Industrial Area, Yelahanka New Town, Bangalore - 560 106, Karnataka, India

Tel +91-(0)80-4143-6000 Fax +91-(0)80-4143-6005 Website www.centumelectronics.com E-mail

info@centumelectronics.com CIN - L85110KA1993PLC013869

India bore climate change brunt in '23

Asia remained world's most disaster-prone region from weather and water-related hazards last year: WMO

SHREYA JAI

New Delhi, 23 April

As the Asia region warms more than the global average, tropical nations, such as India, stand at the risk of a variety of extreme weathers ranging from heatwave, floods and drought, a latest report by World Meteorological Organisation (WMO) on state of the climate in Asia-2023 has said.

According to WMO, a UN agency which oversees building resources for weather, climate and water, Asia remained the world's most disaster-hit region from weather, climate and water-related hazards in 2023.

Floods and storms caused the highest number of reported casualties and economic losses, whilst the impact of heatwaves became more severe, it revealed.

"Asia is warming faster than the global average. The warming trend has nearly doubled since the 1961-1990 period," said the report, adding that in India, severe heatwaves in April and June, 2023 resulted in about 110 reported fatalities due to heatstroke.

"A major and prolonged heatwave affected much of South-East Asia in April and May, extending as far west as Bangladesh and Eastern India, and north to southern China, with record-breaking temperatures," the report said.

The WMO has said that the El Niño phenomenon also had a role to play in warming the Asia region. Hot and dry conditions in South Asia in summer 2023 associated



with the weaker-than-normal Asian summer monsoon were because of El Niño. For example, in August, India experienced a record-high monthly mean temperature, as well as an unprecedented rainfall deficit for the month. Extreme hot conditions persisted over South-East Asia from early summer to autumn 2023. This delayed the onset of the Indian summer monsoon in 2023. According to the data collated by WMO, the Indian summer monsoon seasonal rainfall (ISMR), averaged over India as a whole, was 94% of its climatological normal for the 1971-2020 period.

On the other hand, another extreme of precipitation unfolded in other regions of

the country and in Asia, causing heavy rains and flooding. In June and July, several flood and storm events resulted in at least 599 reported deaths across India, Pakistan and Nepal due to flooding, landslides and lightning.

India witnessed landslides in July and August last year as monsoon rains intensified. Widespread floods and landslides in hill states claimed 25 lives and caused damage to infrastructure and agriculture.

Floods were another extreme event across India and Pakistan, causing fatalities and putting focus on the high level of vulnerability of the region to natural calamities, the WMO said.

THE BURNING ISSUE

■ The mean temperature over Asia in 2023 was the second highest on record

■ The warming trend in Asia in 1991-2023 was almost double the warming trend during the 1961-1990 period, and much larger than the trends of the previous 30-year periods

■ The Indian summer monsoon seasonal rainfall (ISMR), averaged over India as a whole, was 94% of its climatological normal for the 1971-2020 period

■ In June and July, several flood and storm events resulted in at least 599 reported deaths across India, Pakistan and Nepal due to flooding, landslides and lightning

■ In India, severe heatwaves in April and June resulted in about 110 fatalities due to heatstroke

Last year also marked the rare, but long expected event in India of Glacial Lake Outburst Flood (GLOF). The GLOF, which originated in South Lhonak in Ladakh, led to collapse of the Teesta III hydroelectric dam at Chungthang in North Sikkim causing widespread devastation downstream. According to the National Emergency Response Centre of India (NEMCI), there were over 100 deaths and over 70 missing individuals. This type of disaster, the WMO said, is increasingly observed because of climate change-induced glacier retreat and highlights the compounding and cascading risks faced by vulnerable mountain communities.

[TECH DIGEST]

APPLE TO STOP MAKING FINEWOVEN CASES, WATCH BANDS

Apple is planning to discontinue production of FineWoven cases and watch bands, according to a report by 9To5Mac. The company had last year launched its FineWoven iPhone cases and Apple Watch bands along with the iPhone 15 series and Apple Watch series 9 as a sustainable, textile-based alternative to leather accessories. But several users since complained about the material's durability and its tendency to attract dirt and scuffs.



Lenovo's Intel Core Ultra 9-powered laptop

Chinese electronics brand Lenovo has launched its IdeaPad Pro 5i laptop in India. Powered by Intel Core Ultra 9 processors, the laptop meets US military-grade manufacturing standards. Priced at ₹1,09,990 onwards, the laptop features a 14-inch OLED display of 2.8K resolution and has TUV Eyesafe certification for low blue light emission.

Xiaomi smart appliances, Redmi Pad SE and Buds 5A

Chinese electronics brand Xiaomi has launched the Redmi Pad SE tablet and Redmi Buds 5A wireless earbuds in India, in addition to a series of smart home appliances like the Robot Vacuum Cleaner S10 & Handheld Garment Steamer.



SCAN THE CODE TO READ FULL REPORTS

Army becoming self-reliant in weapon production: Pande

AJAI SHUKLA

New Delhi, 23 April



COAS General Manoj Pande during national leadership conclave of All India Manufacturers' Association (AIMA) in New Delhi, on Tuesday.

PHOTO: PTI

Chief of the Army Staff (COAS) General Manoj Pande on Tuesday stated that the Indian Army is changing from being a buyer of weapons to becoming a partner of Indian industry in development and production.

The concept of "national champions" has been adopted in order to build up weapons suppliers with national and global scale, he said.

Pande's remarks came while he was addressing the national leadership conclave of the All India Manufacturers' Association (AIMA) in Delhi.

The COAS stated that Indian defence

industry is investing in research and advanced production techniques and that the forces are supporting them by providing a viable market.

He mentioned that about 340 indigenous arms producers across the country have been awarded defence contracts worth Rs 2.6 lakh crore.

Even so, India remains the world's biggest arms importer, says the Stockholm International Peace Research Institute (SIPRI), a Swedish think tank that tracks global arms transfers.

SIPRI says that Russia remains India's biggest weapons supplier, accounting for 36 per cent of India's arms imports. France is at second place with 33 per cent of India's arms imports and the US, which is

at third place, accounts for 13 per cent.

Meanwhile, senior army officers have complained about the shortfall of quality weaponry in the army's arsenal. In 2018, the army's vice chief, Lieutenant General Sarath Chand, while deposing before the parliamentary standing committee on defence, stated that 65 per cent of its arsenal is obsolete.

Chand testified that the military lacks the artillery, missiles and helicopters needed to fight on two fronts against China and Pakistan.

Pande said the Indian Army is aiming to increase the ratio of state-of-the-art weapon systems in its inventory by 2030; and meanwhile reduce the share of obsolescent systems. This, he said, would take

time.

"Immediate replacement of the vintage systems is neither feasible nor desirable, and we will space out upgrades," he said.

The COAS pointed out that the Indian army's ammunition inventory has 175 variants, of which 134 are made by the Defence R&D Organisation (DRDO) and public sector defence companies (DPSUs), while private companies are being onboarded. "The payoff from the indigenization strategy are visible," Pande said, pointing out that India's defence exports reached Rs 21,000 crore in 2023-24. That is an increase of 30 times over the past five years, and a lot of those exports came from the private sector. In addition to promot-

ing self-reliance in weapon production, India's military is running 120 projects to indigenize development of 45 niche technologies to make Indian forces future ready, according to General Pande. "We need to speed up the adoption of commercially available technologies," he said.

Indian Army is observing 2024 as the year of technology absorption with emphasis on indigenously sourcing all that is necessary to fight - not just weapons but also ammunition, spares and maintenance needs, he said.

General Pande stressed that India needs to increase its hard power to support the growth of its economy. He said that in the current geostrategic landscape, countries are not hesitating to go to war.

एसजेवीएन ग्रीन एनर्जी लिमिटेड
SJVN Green Energy Limited
(A Wholly Owned Subsidiary of SJVN Limited)
CIN: U40100HP2022GOI009237

E-Tender No. : SGEL/CHQ/Contracts/BoS-MH/SPP/2024

Online bids (E-tender) on Domestic Competitive Bidding (DCB) are invited on behalf of SJVN Green Energy Limited for "Balance of System Package including Power Evacuation and Three (03) Years Comprehensive Operation & Maintenance for Cumulative Capacity of 400 MW (AC) Solar Photovoltaic Power Project(s) at Four Different Locations in Maharashtra". For details, visit websites:- <https://www.bharat-electronictender.com>, www.eprocure.gov.in and www.sjvn.nic.in. Last date for bid submission is 14.05.2024 (14:00 Hrs).

Amendment(s), if any, shall be issued on websites only.

DGM (Contracts)
SJVN Green Energy Limited
Corporate Headquarters, Shakti Sadan, Shanan, Shimla (H.P.)
Email- contracts.sgel@sjvn.nic.in

ਪੰਜਾਬ ਨੈਸ਼ਨਲ ਬੈਂਕ **punjab national bank**
...सरसे का उत्तरक। ...the name you can BANK upon!

Information Technology Division, HQ, 5, Sansad Marg, New Delhi - 110 001
(Email ID: eprocurement@pnbc.co.in, Phone: 011-23765468)

TENDER NOTICE

Punjab National Bank invites online bids (both technical and commercial) from eligible bidders for RFP for DATA ARCHIVAL AND RETRIEVAL SOLUTION through GeM Portal (Government e Marketplace). Interested bidders may visit website <https://gem.gov.in> for further details. Last date for Online Bid Submission is 13.05.2024 at 18:00 Hours

Chief Manager

बैंक ऑफ बड़ौदा **Bank of Baroda**

TENDER NOTICE

Bank of Baroda invites proposals for Supply, Installation and Maintenance of Network Switch and Router with 5 Years Warranty. Details are available on Bank's website www.bankofbaroda.in under Tenders section and on Government e-Marketplace (GeM) portal. "Addendum", if any, shall be published on Bank's website www.bankofbaroda.in under Tenders section. Bidders must refer the same before final submission of the proposal. Last date for bid submission: 15th May 2024.

Place : Mumbai
Date : 24.04.2024

Chief General Manager (IT)

बैंक ऑफ बड़ौदा **Bank of Baroda**

NOTICE FOR TENDER

Bank of Baroda, Head Office Baroda invites technical and financial bids from General Insurance Companies to renew the following 3 Insurance policies for the period as mentioned below:

- Fire, Burglary & Electronic Equipment Insurance Policy for the period of One Year i.e. from 01.06.2024 to 31.05.2025
- Group Personal Accident Insurance Scheme (PAIS) for Baroda Kisan Credit Card (BKCC) holders for the period of Three Years i.e. from 20.05.2024 to 19.05.2027
- Renewal of Locker Insurance Policy for the period for One Year i.e. 01.06.2024 to 31.05.2025

Detailed tender documents are available in the Tenders section of Bank's website: www.bankofbaroda.in

Any Addendum/Corrigendum including modification in the tender documents shall be notified only on the Bank's website: www.bankofbaroda.in

Last date for submission of Tenders is as under: 14.05.2024 up to 11.30 AM

Place: Baroda
Date: 24.04.2024

Assistant General Manager (Operations & Services)
Head Office, Baroda

NOTICE

DSP MUTUAL FUND

NOTICE is hereby given that DSP Trustee Private Limited, the Trustee to DSP Mutual Fund ('Fund') has approved the distribution under Income Distribution cum Capital Withdrawal ('IDCW') Option(s) of the below mentioned scheme(s) of the Fund.

Record Date*: April 26, 2024

Name of Scheme(s)	Plan(s)	Option(s)	Quantum of IDCW (₹ per Unit)*	Face Value (₹per Unit)	Net Asset Value ('NAV') as on April 22, 2024 (₹per unit)
DSP Equity & Bond Fund	Regular	IDCW	0.200	10.00	27.572
DSP Equity & Bond Fund	Direct	IDCW	0.200	10.00	63.300

*The per unit rate is same for individual and other category of investors. *If in case the Record Date falls on a non-Business Day, the immediately following Business Day shall be the Record Date.

Distribution of the above IDCW is subject to the availability and adequacy of distributable surplus.

Pursuant to payment of IDCW, the NAV of the IDCW Option(s) of the aforesaid Scheme(s) of the Fund would fall to the extent of payout and statutory levy, if any.

IDCW amount will be paid to all those Unit Holders/Beneficial Owners whose names appear in the records of the Registrar and Transfer Agent, Computer Age Management Services Limited/statement of Beneficiary Owners maintained by the Depositories under the IDCW Option(s) of the aforesaid Scheme(s) as on the Record Date. The Payout shall be subject to tax deducted at source (TDS) as applicable.

Unit holders are advised to update change of address / bank details, if any, with depository participant(s) in advance of the Record Date.

Any queries/clarifications in this regard may be addressed to:
DSP ASSET MANAGERS PRIVATE LIMITED
CIN: U65990MH2021PTC362316
Investment Manager for DSP Mutual Fund ('Fund')
Mafatal Centre, 10th Floor, Nariman Point, Mumbai 400021
Tel. No.: 91-22 66578000, Fax No.: 91-22 66578181
Toll Free No: 1800 200 4499 Website: www.dspim.com

Unit holders are requested to update their PAN, KYC, email address, mobile number, nominee details with AMC and are also advised to link their PAN with Aadhaar Number. Further, Unit holders can view the Investor Charter available on website of the Fund as well as check for any unclaimed redemptions or Income Distribution cum Capital Withdrawal ('IDCW') payments.

Place: Mumbai
Date: April 23, 2024

Mutual Fund investments are subject to market risks, read all scheme related documents carefully.

CENTUM ELECTRONICS LIMITED **CENTUM**

CIN: L85110KA1993PLC013869
Regd Office: No. 44, KHB Industrial Area, Yelahanka New Town, Bangalore-560 106 Tel: 080 - 4143 6000
Fax: 080 - 4143 6005 Email: investors@centumelectronics.com
Website: www.centumelectronics.com

NOTICE TO EQUITY SHAREHOLDERS FOR TRANSFER OF EQUITY SHARES TO INVESTOR EDUCATION AND PROTECTION FUND

Notice is hereby given that pursuant to the provision of Section 124 of the Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016 and subsequent amendments thereto to the Equity Shareholders regarding transfer of the equity shares of the Company relating to unclaimed dividend to Investor Education and Protection Fund (IEPF).

As per the provisions of Section 125 of the Companies Act, 2013 and above mentioned Rules, all the shares in respect of which Dividend has not been claimed for seven consecutive years or more are required to be transferred to the Demat account of the IEPF Authority. In respect of the Final Dividend 2016-17 declared by the Company for the financial year 2016-17, the due date for transfer of shares as per the Act and IEPF Rules is 19th July, 2024. The corresponding shares relating to such unclaimed Final Dividend will also be transferred in accordance with the procedure laid out in the IEPF Rules.

The Company has sent individual communication to the concerned Shareholders whose shares are likely to be transferred to IEPF for taking appropriate steps to claim the dividend. The Company has also uploaded full details of such Shareholders on its website at <https://www.centumelectronics.com/unclaimed-dividends/>.

The shares relating to unclaimed dividend for a consecutive period of 7 years shall:

- In case of shares held in Demat mode will be transferred directly to the IEPF Demat Account maintained with National Securities Depository Limited (NSDL).
- In case of shares held in physical form, if any, the original share certificate stands cancelled as new folio and certificate numbers will be generated for transfer of these shares to IEPF. The Company shall inform NSDL by way of Corporate Action to convert these shares into Demat form and transfer in favour of IEPF.

In case the Company does not receive any communication from the concerned shareholders on or before 5th July, 2024, the Company will transfer the unclaimed Dividend to IEPF on or before the due date in accordance with IEPF Rules. The corresponding shares will also be transferred without any further notice to the Shareholders.

Once the Dividend and Equity Shares are transferred by the Company as mentioned above, the Shareholders can only claim their unclaimed Dividend and equity shares from IEPF authority in accordance with IEPF Rules. Kindly note that no claim shall be against the Company for the same.

The Shareholders who have any queries on the above are requested to contact our Registrar and Share Transfer Agents KFIN Technologies Limited at the following address:

Unit: Centum Electronics Limited
Selenium Tower B, Plot No.31 & 32,
Financial District, Nanakramguda, Serilingampally Mandal,
Hyderabad - 500 032, Ph No.: +91 40 6716 2222,
Email: einward.ris@kfinetech.com

Bengaluru
24th April, 2024

For Centum Electronics Limited
Sd/-
Indu HS
Company Secretary & Compliance Officer

